



ಗುಂಡ: 'ಅಲ್ಲಾ ನಿಮ್ಮ ಮಂತ್ರಿಗೆ ಹಾಕಿದ ಹಾರಗಳನ್ನು ತೆಗೆಯದೇ ಸುಮ್ಮನಿದ್ದಾರಲ್ಲ ಯಾಕೆ?'

ಸೆಕ್ರೆಟರಿ: 'ಮತ್ತೆ ಮತ್ತೆ ಅದನ್ನೇ ಹಾಕುತ್ತಾರೆಂತೆ.'

\*

ಸರೋಜಮ್ಮ: 'ನಮ್ಮ ಜಮಾನ್ತು ನಿನ್ನ ತರಕಾರಿ ತರಲು ಹೋದವರು ಇನ್ನೂ ಬಂದಿಲ್ಲಾರಿಲ್ಲ!'

ರಾಧಮ್ಮ: 'ಅಯ್ಯೋ ದೇವರೇ.. ಮತ್ತೆ ನೀವೇನು ಮಾಡಿದ್ದಿ?'

ಸರೋಜಮ್ಮ: 'ಇನ್ನೇನು ಮಾಡೋದು? ಚಿತ್ರಾನ್ನ ಮಾಡಿ ತಿಂದು ಮಲಗಿದೆ.'

\*

ಗುಂಡ: 'ಲೇ ಎಲ್ಲೇ ದೊಡ್ಡ ಗಡಿಯಾರ ಕಾಣ್ತಾ ಇಲ್ಲ!'

ಹೆಂಡತಿ: 'ಏನಾಯಿತೋ ಗೊತ್ತಿಲ್ಲ! ಇದ್ದಕ್ಕಿದ್ದ ಹಾಗೆ ಕೆಳಗೆ ಬಿತ್ತು. ಒಂದು ನಿಮಿಷ ಮುಂಚೆ ಏನಾದ್ರೂ ಬಿದ್ದಿದ್ರೆ ನಮ್ಮ ಮನ ತಲೆ ಒಡೆದು ಹೋಗಿತ್ತು.'

ಗುಂಡ: 'ದರಿದ್ರ ಗಡಿಯಾರ! ಯಾವಾಗ್ಲೂ ಸ್ಲೋನೇ.'

\*

ಮನೆಯಾಕೆ: ನೋಡಪ್ಪ! ಇದು ನಿನ್ನ ಮಾಡಿದ ಚಿತ್ರಾನ್ನ. ಚೆನ್ನಾಗಿದ್ದರೆ ತಿನ್ನು!

ಭಕ್ತು ಕ: (ಒಂದು ತುತ್ತು ತಿಂದು) 'ಚೆನ್ನಾಗಿದೆ ತಾಯೀ!

ಆದರೆ ಇನ್ನೆರಡು ಏಟಂ ಹಾಕಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು.

ಮನೆಯಾಕೆ: 'ಹೌದಾ?' ಯಾವುದು?'

ಭಕ್ತು ಕ: 'ಬಾದಾಮಿ, ಗೋಡಂಬಿ'

\*

ಉಪಾಧ್ಯಾಯರು: 'ಇಲ್ಲಿ ದಡ್ಡ ಶಿಖಾಮಣಿಗಳು ಯಾರ್ಯಾರು ಇದ್ದೀರಿ ಅಂಥವರೆಲ್ಲಾ ಎದ್ದು ನಿಂತುಕೊಳ್ಳಿ.'

ಕೊನೇ ಬೆಂಚಿನ ವಿದ್ಯಾರ್ಥಿ: 'ಸಾರ್, ಮೊದಲು ನೀವು ಕುಳಿತುಕೊಳ್ಳಿ!'

\*

ದಂತವೈದ್ಯ: 'ಯಾತ್ರೀ ಇಷ್ಟು ಜೋರಾಗಿ ಕಿರುಚಾ ಇದೀರಾ? ನಾನಿನ್ನೂ ನಿಮ್ಮ ಹಲ್ಲನ್ನು ಕಿತ್ತೇ ಇಲ್ಲವಲ್ಲಾ?'

ಗುಂಡ: 'ಆದರೆ ಡಾಕ್ಟರಿ ನೀವು ನನ್ನ ಕಾಲ ಮೇಲೆ ನಿಂತಿದ್ದೀರಲ್ಲಾ!'

\*



ಉಪಾಧ್ಯಾಯರು: 'ಈ ದಿನ ಬೆಳಿಗ್ಗೆ ಅರ್ಧ ದಿನ ಮಾತ್ರ ಶಾಲೆ ನಡೆಸುತ್ತೇವೆ.'

ವಿದ್ಯಾರ್ಥಿಗಳು (ಸಂಭ್ರಮದಿಂದ): 'ಹಾಗಾದರೆ ಅರ್ಧ ದಿನ ರಜಾನಾ ಸಾರ್?'


ಉಪಾಧ್ಯಾಯರು: 'ಇಲ್ಲ! ಉಳಿದರ್ಧವನ್ನು ಮಧ್ಯಾಹ್ನ ನಡೆಸುತ್ತೇವೆ.'

(ಸಂಗ್ರಹ)

■ ಎಂ.ಕೆ. ಮಂಜುನಾಥ್, ಬೆಂಗಳೂರು

# ಸಹಿಸಲಸಾಧ್ಯವಾದ ಸಂದಿ ನೋವು?

...ಮೂಲದಿಂದಲೇ ಔಷಧೋಪಚಾರ ಮಾಡಿ.



ಸಾಧಾರಣ ನೋವಿನ ಎಣ್ಣೆ ಇಲ್ಲವೆ ಮೂಲಾಮು, ಮಾತ್ರಗಳಿಂದ ಕೆವಲ ಸಾಂದರ್ಭಿಕ ಹಾಗೂ ಕ್ಷಣಿಕ ಗುಣ ಕಾಣಬಹುದು.

ಕೆವಲ **ಬೈಥನಾಥ್ ರೂಮಾಥೋ ಗೋಲ್ಡ್ ಪಸ್ಟ್** ಒಂದು ಪ್ರಯೋಗಿಸಲ್ಪಟ್ಟ ಹಾಗೂ ಪ್ರಮಾಣೀಕೃತ ಆಯುರ್ವೇದೀಯ ತಯಾರಿಕೆಯಾಗಿದ್ದು ಇದರಲ್ಲಿರುವ ಸ್ವರ್ಣಭಸ್ಮ ಮತ್ತು ಸಲಾಯ ಗುಗ್ಗುಲು ನೋವು ನಿವಾರಣೆ ಮತ್ತು ಕಾಯಿಲೆಯು ಉಲ್ಕಾಣಗೊಳ್ಳದಂತೆ ತಡೆಯುವುದ ರೊಂದಿಗೆ ಈ ತೊಂದರೆಗೆ ಕಾರಣವನ್ನು ಮೂಲದಿಂದಲೇ ನಿವಾರಿಸಿ ಸಂಧಿವಾತ, ಆಮವಾತ, ಸೈಯಾಟಿಕ್, ನೆರೋಲ್-ವೆಯನ್, ಸ್ಟಾಂಡಿಲ್ಟಿಸ್, ಮಾಂಸಖಂಡಗಳ ನೋವು ನಿವಾರಣೆಯಲ್ಲಿ ಆತ್ಯಂತ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತದೆ.

## ಬೈಥನಾಥ್

# ರೂಮಾಥೋ ಗೋಲ್ಡ್ ಪಸ್ಟ್

## ರೂಮಾ ಆಯಿಲ್

ನೂ ಸ್ಯಾಂಗ್ ಫಾರ್ಮುಲಾ

ಶಿಲ್ಪಕ ಉಪಶಮನ, ಸಂಪೂರ್ಣ ನಿವಾರಣೆ.